

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್
|| ಕೋವೈ ವಾಯಾಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಕೋವೈ ವಾಯಾಳ್ ॥

ಎಮ್ಮಿರಾನದು ಶೇಕ್ಕೈಯಾಲ್ ಎಯ್ಪಿಯ ಇನ್ಬಂ

‡ಕೋವೈ ವಾಯಾಳ್ ಪೊರುಟ್ಟು * ಏಱ್ಪಿ
ಎರುತ್ತಂ ಇಱುತ್ತಾಯ್ * ಮದಿಳ್ ಇಲಂಗೈ
ಕೋವೈ ವೀಯ ಚ್ಚಿಲೈ ಕುನಿತ್ತಾಯ್ ! *
ಕುಲ ನಲ್ ಯಾನೈ ಮರುಪ್ಪೊಶಿತ್ತಾಯ್ *
ಪೂವೈ ವೀಯಾ ನೀರ್ ತೂವಿ *
ಪ್ಪೊದಾಲ್ ವಣಂಗೇನೇಲುಂ * ನಿ
ಪೂವೈ ವೀಯಾಂ ಮೇನಿಕ್ಕು *
ಪ್ಪೂಶುಂ ಶಾಂದೇ ನೆಂಜಮೇ (೧)

ಪೂಶುಂ ಶಾಂದೇ ನೆಂಜಮೇ * ಪುನೈಯುಂ ಕಣ್ಣೆ ಎನದುಡೈಯ *
ವಾಶಗಂ ಶೆಯ್ ಮಾಲೈಯೇ * ವಾ ಪಟ್ಟಾಡೈಯುಂ ಅಃತೇ *
ತೇಶಂ ಆನ ಅಣಿಗಲನುಂ * ಎ ಕೈ ಕೂಪ್ಪು ಚ್ಚೆಯೈಯೇ *
ಈಶ್ ಇಾಲಂ ಉಂಡುಮಿಱ್ಂದ * ಎಂದೈ ಏಗ ಮೂರ್ತ್ತಿಕ್ಕೇ (೨)

ಏಗ ಮೂರ್ತ್ತಿ ಇರು ಮೂರ್ತ್ತಿ * ಮೂನ್ನು ಮೂರ್ತ್ತಿ ಪಲ ಮೂರ್ತ್ತಿ
ಆಗಿ * ಐಂದು ಬೂದಮಾಯ್ * ಇರಂಡು ಶುಡರಾಯ್ ಅರುವಾಗಿ *
ನಾಗಂ ಏಱಿ ನಡು ಕ್ಕಡಲುಳ್ ತುಯಿನ್ಬ * ನಾರಾಯಣನೇ * ಉ
ಆಗಂ ಮುಱ್ಪುಂ ಅಗತ್ತಡಕ್ಕಿ * ಆವಿಯಲ್ಲಲ್ ಮಾಯ್ತದೇ (೩)

ಮಾಯ್ತಲ್ ಎಣ್ಣಿ ವಾಯ್ ಮುಲೈ ತಂದ * ಮಾಯ ಪ್ಪೇಯ್ ಉಯಿರ್
ಮಾಯ್ತ * ಆಯ ಮಾಯನೇ ! * ವಾಮನನೇ ಮಾದವಾ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಟ್ರ , ಱ್ಱಿ like ಟ್ರಿ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ಪೂ ತ್ತಣ್ ಮಾಲೈ ಕೊಂಡು * ಉನ್ನೈ ಪ್ಪೋದಾಲ್ ವಣಂಗೆನೇಲುಂ * ನಿನ್
ಪೂ ತ್ತಣ್ ಮಾಲೈ ನೆಡು ಮುಡಿಕ್ಕು * ಪ್ಪುನ್ನೈಯುಂ ಕಣ್ಣಿ ಎನದುಯಿರೇ (೪)

ಕಣ್ಣಿ ಎನದುಯಿರ್ * ಕಾದಲ್ ಕನಗ ಚ್ಚೋದಿ ಮುಡಿ ಮುದಲಾ *
ಎಣ್ಣಿಲ್ ಪಲ್ ಕಲನಳುಂ * ಏಲುಂ ಆಡೈಯುಂ ಅಃತೇ *
ನಣ್ಣಿ ಮೂವುಲಗುಂ * ನವಿಱ್ಱುಂ ಕೀರ್ತ್ತಿಯುಂ ಅಃತೇ *
ಕಣ್ಣಿ ಎಂ ಪಿರಾನ್ ಎಮ್ಮಾ * ಕಾಲ ಶಕ್ಕರ ತ್ತಾನುಕ್ಕೇ (೫)

ಕಾಲ ಶಕ್ಕರತ್ತೊಡು * ವೆಣ್ ಶಂಗಂ ಕೈಯೇಂದಿನಾಯ್ *
ಇಾಲ ಮುಱ್ಱುಂ ಉಂಡುಮಿಱ್ಱಂದ * ನಾರಾಯಣನೇ ! ಎನ್ನೆನ್ನು *
ಓಲಂ ಇಟ್ಟು ನಾನ್ ಅಱೈತ್ತಾಲ್ * ಒನ್ನುಂ ವಾರಾಯಾಗಿಲುಂ *
ಕೋಲಮಾಂ ಎನ್ ಶೆನ್ನಿಕ್ಕು * ಉನ್ ಕಮಲಂ ಅನ್ನ ಕುರೈ ಕಱಲೇ (೬)

ಕುರೈ ಕಱಲಳ್ ನೀಟ್ಟಿ * ಮಣ್ ಕೊಂಡ ಕೋಲ ವಾಮನಾ *
ಕುರೈ ಕಱಲ್ ಕೈ ಕೂಪ್ಪುವಾರ್ಗಳ * ಕೂಡ ನಿನ್ನ ಮಾಯನೇ *
ವಿರೈ ಕೊಳ್ ಪೂವುಂ ನೀರುಂ ಕೊಂಡು * ಏತ್ತ ಮಾಟ್ಟೇನೇಲುಂ * ಉನ್
ಉರೈ ಕೊಳ್ ಶೋದಿ ತ್ತಿರುವುರುವಂ * ಎನ್ನದಾವಿ ಮೇಲದೇ (೭)

ಎನ್ನದಾವಿ ಮೇಲೈಯಾಯ್ * ಏರ್ ಕೊಳ್ ಏಱ್ ಉಲಗಮುಂ *
ತುನ್ನಿ ಮುಱ್ಱುಂ ಆಗಿ ನಿನ್ನ * ಶೋದಿ ಇಾನ ಮೂರ್ತ್ತಿಯಾಯ್ *
ಉನ್ನದೆನ್ನದಾವಿಯುಂ * ಎನ್ನದುನ್ನದಾವಿಯುಂ *
ಇನ್ನ ವಣ್ಣಮೇ ನಿನ್ನಾಯ್ * ಎನ್ನುರೈಕ್ಕ ವಲ್ಲೇನೇ (೮)

ಉರೈಕ್ಕ ವಲ್ಲೇನ್ ಅಲ್ಲೇನ್ * ಉನ್ ಉಲಪ್ಪಿಲ್ ಕೀರ್ತ್ತಿ ವೆಳ್ಳತ್ತಿ *
ಕರೈಕ್ಕಣ್ ಎನ್ನು ಶೆಲ್ವನ್ ನಾನ್ * ಕಾದಲ್ ಮೈಯಲ್ ಏಱಿನೇನ್ *
ಪುರೈಪ್ಪಿಲಾದ ಪರಂ ಪರನೇ ! * ಪೊಯ್ಯಿಲಾದ ಪರಂಜುಡರೇ *
ಇರೈತ್ತು ನಲ್ಲ ಮೇನ್ಮಕ್ಕಳ್ ಏತ್ತ * ಯಾನುಂ ಏತ್ತಿನೇನ್ (೯)

ಯಾನುಂ ಏತ್ತಿ * ಏಱ್ ಉಲಗುಮ್ ಮುಱ್ಱುಂ ಏತ್ತಿ * ಪಿನ್ನೈಯುಂ
ತಾನುಂ ಏತ್ತಿಲುಂ * ತನ್ನೈ ಏತ್ತವೇತ್ತ ಎಂಗೈಯ್ದುಂ *
ತೇನುಂ ಪಾಲುಂ ಕನ್ನಲುಂ * ಅಮುದುಂ ಆಗಿ ತ್ತಿತ್ತಿಪ್ಪ *
ಯಾನುಂ ಎಂ ಪಿರಾನೈಯೇ ಏತ್ತಿನೇನ್ * ಯಾನ್ ಉಯ್ವಾನೇ (೧೦)

‡ಉಯ್ವ ಪಾಯಂ ಮಱ್ಱಿನೈ ತೇಱಿ * ಕ್ಕಣ್ಣ ಒಣ್ ಕಱ್ಱಿಲೈಲ್ *
 ಶೆಯ್ಯ ತಾಮರೈ ಪ್ಪಱಿನ * ತ್ತೆನ್ನ ಕುರುಗೂರ್ ಚ್ಚಡಗೋಬ್ *
 ಪೊಯ್ಯಿಲ್ ಪಾಡಲ್ ಆಯಿರತ್ತುಳ್ * ಇವೈಯುಂ ಪತ್ತುಂ ವಲ್ಲಾರ್ *
 ವೈಯಂ ಮನ್ನಿ ವೀಱ್ಱಿರುಂದು * ವಿಣ್ಣುಂ ಆಳ್ವರ್ ಮಣ್ಣೂಡೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||